




ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 30 | ಸಂಚಿಕೆ : 31 | ನವೆಂಬರ್ 8, 2023 | ಬುಧವಾರ | ಪುಟಗಳು : 8 | ಬೆಲೆ : 2/-



ಖಾತೆಗಳ ನಡುವೆ ಹಣ ವರ್ಗಾವಣೆಗೆ ರಿಸರ್ವ್ ಬ್ಯಾಂಕಿನಿಂದ ಹೊಸ ನಿಯಮ ಜಾರಿ

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬ್ಯಾಂಕ್ ವ್ಯವಹಾರಗಳಲ್ಲಿ ಹಲವಾರು ಬದಲಾವಣೆಗಳನ್ನು, ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಬ್ಯಾಂಕುಗಳಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡುವವರಿಗೆ ಹೊಸ ನಿಯಮಗಳನ್ನು ಆರಬಿಬಿ ಜಾರಿಗೆ ತಂದಿದೆ.

ಗ್ರಾಹಕರು ಬೇರೆ ಬೇರೆ ಮಾರ್ಗಗಳಲ್ಲಿ ತಮ್ಮ ಖಾತೆಯ ಹಣ ವರ್ಗಾವಣೆ ಮಾಡುತ್ತಾರೆ. ಈ ವರ್ಗಾವಣೆಗೆ ಅದರದ್ದೇ ಆದ ಮಿತಿಗಳಿವೆ. ಕೆಲವು ನಿಯಮಗಳೂ ಇವೆ. ಇದೀಗ ರಿಸರ್ವ್ ಬ್ಯಾಂಕ್ ಅವುಗಳ ಕುರಿತು ಮಹತ್ವದ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಹೆಚ್ಚಾಗಿ ಖಾತೆಯಿಂದ ಖಾತೆಗೆ ಹಣ ವರ್ಗಾವಣೆ ಮಾಡುವವರು ಇದನ್ನು ಗಮನಿಸಬೇಕಿದೆ.

RTGS ಸೌಲಭ್ಯ : RTGS ಮೂಲಕ ಹಣವನ್ನು ವರ್ಗಾವಣೆ ಮಾಡಲು ಮೊದಲು ಕೆಲವು ನಿಯಮಗಳು ಹಾಗೂ ಇತಿಮಿತಿಗಳಿದ್ದವು. ಆದರೆ ಇದೀಗ ವರ್ಷದ 365 ದಿನವೂ ಕೂಡ ನಾವು ಹಣವನ್ನು RTGS ಮೂಲಕ ವರ್ಗಾವಣೆ ಮಾಡಬಹುದಾಗಿದೆ. ಅಲ್ಲದೆ ರೂ. 2 ಲಕ್ಷ ಕಡಿಮೆ ಹಣವನ್ನು ಇದರ ಮೂಲಕ



ವರ್ಗಾವಣೆ ಮಾಡುವಂತಿಲ್ಲ. ಇನ್ನು ಬ್ಯಾಂಕ್ ಅಥವಾ ಆನ್ಲೈನ್ ಮೂಲಕ ನೇರವಾಗಿ ನಾವು ಇದರಲ್ಲೇ ಹಣವನ್ನು ವರ್ಗಾವಣೆ ಮಾಡಬಹುದು. ಬ್ಯಾಂಕಿಗೇ ಬಂದು ಮಾಡುವುದರಿಂದ ಕೆಲವು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

NEFT ವರ್ಗಾವಣೆ : ಇಂದು ಬದಲಾದ ಆರಬಿಬಿ ನಿಯಮದ ಪ್ರಕಾರ ನಾವು ದಿನದ 24 ಗಂಟೆಗಳಲ್ಲಿಯೂ ಯಾವುದೇ ಸಮಯದಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣವನ್ನು NEFT ಮಾಡಬಹುದಾಗಿದೆ.

IMPS ವರ್ಗಾವಣೆ : ಎನ್‌ಪಿಸಿಎ (National payments corporation of India) ನಿಯಮಗಳಲ್ಲಿ ದೊಡ್ಡ ಬದಲಾವಣೆ ಆಗಿದೆ. ಮೊದಲು ಒಬ್ಬ ವ್ಯಕ್ತಿಗೆ ಹಣ ವರ್ಗಾವಣೆ ಮಿತಿ ರೂ. 2 ಲಕ್ಷವಿತ್ತು. ಈಗ ಈ ವರ್ಗಾವಣೆ ಮಿತಿಯನ್ನು ರೂ. 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಸಂಪಾದಕೀಯ

ಅತೀಯ ಸಹಕಾರಿಗಳೇ...



ಐತಿಹಾಸಿಕ ನೃತ್ಯಾಭಿಮಾನಿಗಳು

ಸಹಕಾರ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚರ್ಚಿಸೋಣ ಬನ್ನಿ

ನಾವು ಸಹಕಾರಿಗಳೆಲ್ಲ ಕಾತುರದಿಂದ ಕಾಯುವ ಸಹಕಾರ ಸಪ್ತಾಹ ಶುರುವಾಗಲಿದೆ. ಸಹಕಾರಿಗಳಾದ ನಮ್ಮಗಳ ಪಾಲಿಗೆ ಇದೊಂದು ವಾರ್ಷಿಕ ಸಂಭ್ರಮ, ಇದೇ ನವೆಂಬರ್ 14ರಿಂದ 20ರವರೆವಿಗೂ ನಡೆಯಲಿರುವ ಸಹಕಾರ ಸಪ್ತಾಹವನ್ನು ಸಂಭ್ರಮ, ಸಡಗರದಿಂದ ರಾಯಚೂರಿನಲ್ಲಿ ಆಚರಿಸೋಣ ಬನ್ನಿ. ರಾಜ್ಯದ ಉತ್ತರ ಭಾಗದ, ಕಲ್ಯಾಣ ಕರ್ನಾಟಕದ ಪ್ರಮುಖ ನಗರವಾದ ರಾಯಚೂರು ಜಿಲ್ಲೆಯಲ್ಲಿ ನನ್ನ ಬಹು ಕಾಲದ ಸಹಕಾರಿ ಮಿತ್ರರಿದ್ದಾರೆ. ಅವರುಗಳನ್ನು ಭೇಟಿ ಮಾಡಿ ಚಹ ಸೇವಿಸುವುದು ನನಗೆ ಸಂತಸದ ವಿಷಯವಾಗಿದೆ.

ಸಾಮ್ರಾಟ್ ಅಶೋಕನ ಕುರಿತ ಅತಿಮುಖ್ಯ ಶಿಲಾಶಾಸನಗಳಲ್ಲಿ ಒಂದೆನಿಸಿದ ಶಾಸನವು ಸಮೀಪದ ಮಸ್ಕಿಯಲ್ಲಿ ದೊರೆತಿರುವುದು ದೇಶದ ಇತಿಹಾಸಕ್ಕೆ ಒಂದು ಮಹತ್ತರ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಹೋರಾಟ ಮತ್ತು ನಂತರದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಈ ಜಿಲ್ಲೆಯ ಜನರ ಪಾತ್ರ ಎದ್ದು ಕಾಣುತ್ತದೆ.

ಐತಿಹಾಸಿಕವಾಗಿ ರಾಯಚೂರು, ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ಸಾಮ್ರಾಜ್ಯಗಳ ನೆಲೆಯಾಗಿತ್ತು. ಜಿಲ್ಲೆಯ ದಕ್ಷಿಣದಲ್ಲಿ ತುಂಗಭದ್ರಾ ಹಾಗೂ ಉತ್ತರದಲ್ಲಿ ಕೃಷ್ಣಾ ನದಿಯು ಹರಿಯುತ್ತಿದ್ದು, ಬಹುತೇಕ ಬಯಲು ಪ್ರದೇಶವನ್ನು ಹೊಂದಿದೆ. ಲಿಂಗಸೂಗೂರು, ದೇವದುರ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಚಿನ್ನದ ಅದಿರಿನ ನಿಕ್ಷೇಪಗಳಿವೆ. ಹಟ್ಟಿ ಚಿನ್ನದ ಗಣಿ ದೇಶದಲ್ಲಿಯೇ ಅತಿ ಹೆಚ್ಚು ಚಿನ್ನದ ಅದಿರು ಹೊಂದಿರುವ ಗಣಿಯಾಗಿದೆ.

ಇಂತಹ ಮಹೋನ್ನತ ಪರಂಪರೆಯ ನಗರದಲ್ಲಿ ನಮ್ಮ ಮಹಾಮಂಡಳದ ನೇತೃತ್ವದಲ್ಲಿ ನವೆಂಬರ್ 15ರಂದು ಸಾಲೇತರ ಸಹಕಾರ ಸಂಘಗಳ ಪುನಃಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ ವಿಷಯವಾಗಿ ಕಾರ್ಯಕ್ರಮವಿದೆ. ನಮ್ಮ ಸಹಕಾರ ಕ್ಷೇತ್ರವು ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಮತ್ತಷ್ಟು ಗಣನೀಯ ಕೊಡುಗೆ ನೀಡಲು ಸಾಲೇತರ ಸಹಕಾರ ಸಂಘಗಳ ಪುನಃಶ್ಚೇತನ ಅಗತ್ಯವಿದೆ. ಆ ಮೂಲಕ ಆರ್ಥಿಕವಾಗಿ ಅದ್ಭುತ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಲಿದೆ ಎಂದು ನಾನು ಭಾವಿಸಿದ್ದೇನೆ.

ಈಗಾಗಲೇ ನಮ್ಮ ಮಹಾಮಂಡಳದ ನೇತೃತ್ವದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು ಪರಿಣಾಮಕಾರಿಯಾಗಿ ಧಕ್ಕತೆಯಿಂದ ಕಾರ್ಯನಿರ್ವಹಿಸುತ್ತಿವೆ. ಕೆಲ ತೊಂದರೆಗಳನ್ನು ಪರಿಹರಿಸಲು ಮಹಾಮಂಡಳ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ನಮ್ಮ ಪ್ರಯತ್ನದ ಫಲವಾಗಿ ಆರ್‌ಬಿಐ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಅನುಮತಿ ನೀಡಿದೆ ಮತ್ತು ವೈಯಕ್ತಿಕ ಗೃಹ ಸಾಲದ ಮಿತಿಯನ್ನು ದ್ವಿಗುಣಗೊಳಿಸಿದೆ.

ಇದರೊಂದಿಗೆ ಸಹಕಾರ ಸಂಘ-ಸಂಸ್ಥೆಗಳು ಆರ್ಥಿಕ ಸಾಕ್ಷರತೆಯ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಜೊತೆಗೆ ಮಹಿಳೆಯರು, ಹಿಂದುಳಿದ ಆರ್ಥಿಕ ದುರ್ಬಲ ವರ್ಗದವರನ್ನೂ ಆರ್ಥಿಕವಾಗಿ ಸಬಲರಾಗುವಂತೆ ಮಾಡಬೇಕಿದೆ. ಇದು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಸೇರ್ಪಡೆಗೆ ಸಹಕಾರಿಯಾಗುತ್ತದೆ ನಾನು ಬಲವಾಗಿ ನಂಬಿದ್ದೇನೆ.

ಇದೆಲ್ಲದರೊಂದಿಗೆ ಅಂದು ನಾವು-ನೀವುಗಳು ಸೇರಿ ಸಮಗ್ರ ಸಹಕಾರ ಕ್ಷೇತ್ರದ ಮೂಲಕ ರಾಷ್ಟ್ರದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸಲು ಅಗತ್ಯವಿರುವ ವಿವಿಧ ವಿಷಯಗಳ ಬಗ್ಗೆ ಚರ್ಚೆ-ಸಂವಾದ ಮಾಡೋಣ ಬನ್ನಿ.

» ಎಚ್.ಕೆ. ಪಾಟೀಲ

ಅಕ್ಟೋಬರ್‌ನಲ್ಲಿ ರೂ.1.72 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ನವದೆಹಲಿ : ಕಳೆದ ಅಕ್ಟೋಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಶೇಕಡಾ 13 ರಷ್ಟು ಏರಿಕೆಯಾಗಿದ್ದು, ಒಟ್ಟು 1.72 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಇದು ಇದುವರೆಗಿನ ಎರಡನೇ ಅತ್ಯಧಿಕ ಕಲೆಕ್ಷನ್ ಆಗಿದೆ.

ಅಕ್ಟೋಬರ್‌ನಲ್ಲಿ ಒಟ್ಟು ಜಿಎಸ್‌ಟಿ ಆದಾಯ 1,72,003 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದು ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ. 13ರಷ್ಟು ಹೆಚ್ಚಳವಾಗಿದೆ. ದೇಶೀಯ ವಹಿವಾಟುಗಳು ಮತ್ತು ಸೇವೆಗಳ ಆದಾಯ ಏರಿಕೆಯು ಜಿಎಸ್‌ಟಿ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಸಂಗ್ರಹವಾಗಿರುವ 1.72 ಲಕ್ಷ ಕೋಟಿ ರೂ. ಜಿಎಸ್‌ಟಿಯಲ್ಲಿ, ಸೆಂಟ್ರಲ್ ಜಿಎಸ್‌ಟಿ 30,062 ಕೋಟಿ ರೂ, ಸ್ಟೇಟ್ ಜಿಎಸ್‌ಟಿ 38,171 ಕೋಟಿ ರೂ, ಐಜಿಎಸ್‌ಟಿ 91,315 ಕೋಟಿ ರೂ, ಹಾಗೂ 12,456 ಕೋಟಿ ರೂ. ಸೆಸ್ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಐಜಿಎಸ್‌ಟಿಯನ್ನು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಲಾಗಿದೆ. ಕೇಂದ್ರಕ್ಕೆ 42,873 ಕೋಟಿ ರೂ ಸಿಕ್ಕಿದೆ. ರಾಜ್ಯಕ್ಕೆ 36,614 ಕೋಟಿ ರೂ ಪಾಲು ಬಂದಿದೆ. ಇದರೊಂದಿಗೆ ಅಕ್ಟೋಬರ್ ತಿಂಗಳ ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರಕ್ಕೆ 72,934 ಕೋಟಿ ರೂ, ರಾಜ್ಯ ಸರ್ಕಾರಗಳಿಗೆ 74,785 ಕೋಟಿ ರೂ ಸಿಕ್ಕುತ್ತಾಗಿದೆ.

ಕರ್ನಾಟಕದಲ್ಲಿ ಶೇ.16 ಬೆಳವಣಿಗೆ : 2022-23 ರಲ್ಲಿ ಕರ್ನಾಟಕದ ಎಸ್‌ಜಿಎಸ್‌ಟಿ 20,165 ಕೋಟಿ ಇದ್ದದ್ದು 2023-24ರಲ್ಲಿ 23,400 ಕೋಟಿ ರೂಪಾಯಿಗೆ ಏರಿತು. ಅಂದರೆ ಶೇಕಡ 16 ಬೆಳವಣಿಗೆ ದಾಖಲಿಸಿದೆ.

ಅಮೆರಿಕದಲ್ಲಿ ಬಡ್ಡಿದರ ಉಥಾಸ್ಥಿತಿ: ಭಾರತೀಯ ಮಾರುಕಟ್ಟೆ ಮೇಲೆ ಪರಿಣಾಮ

ವಾಷಿಂಗ್ಟನ್ : ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್ ನಿರೀಕ್ಷೆಯಂತೆ ಬಡ್ಡಿದರ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಸಭೆ ಬಳಿಕ ಅದರ ಅಧ್ಯಕ್ಷ ಜೆರೋಮ್ ಪೋವೆಲ್ (Jerome Powell) ಈ ನಿರ್ಧಾರ ಪ್ರಕಟಿಸಿದರು. ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ಬೆಂಚ್‌ಮಾರ್ಕ್ ದರವನ್ನು ಶೇ. 5.25ರಿಂದ ಶೇ. 5.50ರಲ್ಲಿ ಮುಂದುವರಿಸಿದೆ. ಸತತ ಎರಡನೇ ಬಾರಿ ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಬಡ್ಡಿದರದ ಏರಿಕೆ ಅಥವಾ ಇಳಿಕೆ ಈ ಬಾರಿ ಇರುವುದಿಲ್ಲ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಹೀಗಾಗಿ, ವಿಶ್ವಾದ್ಯಂತ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಚಲನವಾಗಿಲ್ಲ.



ಅಮೆರಿಕದಲ್ಲಿ ಹಣದುಬ್ಬರ ಎಷ್ಟಿದೆ? : ಅಮೆರಿಕದಲ್ಲಿ ಹಣದುಬ್ಬರ ಬಹಳ ಹೆಚ್ಚಿದ್ದರಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳನ್ನು ಸತತವಾಗಿ ಹೆಚ್ಚಿಸಿತ್ತು. ಶೇ.5.25ರಿಂದ ಶೇ.5.50ರಷ್ಟಿರುವ ಈ ದರವು ಕಳೆದ 22 ವರ್ಷಗಳಲ್ಲೇ ಗರಿಷ್ಠ ಬಡ್ಡಿ ದರದ ಮಟ್ಟ ಎನಿಸಿದೆ. ಅಮೆರಿಕದಲ್ಲಿ ಹಣದುಬ್ಬರ ಸೆಪ್ಟೆಂಬರ್ ತಿಂಗಳಲ್ಲಿ ಶೇ. 3.7ರಷ್ಟಿದೆ. ಆದರೆ, ಹಣದುಬ್ಬರವನ್ನು ಶೇ.2ಕ್ಕೆ ತಂದು ನಿಲ್ಲಿಸುವ ಗುರಿ ಫೆಡರಲ್ ರಿಸರ್ವ್ ಬ್ಯಾಂಕ್‌ನದ್ದು. ಅಕ್ಟೋಬರ್ ತಿಂಗಳ ಹಣದುಬ್ಬರ ಎಷ್ಟಿದೆ ಎಂಬುದು ನವೆಂಬರ್ 14ರಂದು ಪ್ರಕಟವಾಗುತ್ತದೆ.

ಭಾರತದ ಮಾರುಕಟ್ಟೆಯ ಮೇಲೇನು ಪರಿಣಾಮ? : ಆಗಲೇ ತಿಳಿಸಿದಂತೆ ಅಮೆರಿಕದ ಬಡ್ಡಿದರದಲ್ಲಿ ಈ ಬಾರಿ ಬದಲಾವಣೆ ಇರುವುದಿಲ್ಲ ಎಂಬುದು ಬಹುತೇಕ ಎಲ್ಲರಿಗೂ ಖಚಿತವಾಗಿ ಗೊತ್ತಿತ್ತು. ಫೆಡರಲ್ ರಿಸರ್ವ್ ಕೂಡ ಈ ಬಗ್ಗೆ ಸುಳಿವು ಕೊಟ್ಟಿತ್ತು. ಅದರ ಪರಿಣಾಮಗಳು ಈಗಾಗಲೇ ಆಗಿಹೋಗಿವೆ. ಇವತ್ತಿನ ನಿರ್ಧಾರದಿಂದ ಪರಿಣಾಮದಲ್ಲಿ ಹೆಚ್ಚೇನೂ ವ್ಯತ್ಯಾಸ ಆಗುವುದಿಲ್ಲ. ಷೇರುಮಾರುಕಟ್ಟೆಯಾಗಲೀ, ಚಿನ್ನವಾಗಲೀ ಸಹಜ ವಹಿವಾಟು ಕಾಣಬಹುದು.

ಅಮೆರಿಕದ ಬಡ್ಡಿದರ 22 ವರ್ಷದಲ್ಲೇ ಗರಿಷ್ಠ ಮಟ್ಟದಲ್ಲಿದೆ. ಈಗಾಗಲೇ ವಿದೇಶೀ ಹೂಡಿಕೆದಾರರು ಕಳೆದ ಕೆಲ ತಿಂಗಳಿಂದ ಭಾರತದ ಮಾರುಕಟ್ಟೆಗಳಿಂದ ಬಂಡವಾಳ ಹಿಂತೆಗೆದುಕೊಂಡು ಅಮೆರಿಕದ ಮಾರುಕಟ್ಟೆಗಳಲ್ಲಿ ಸುರಿದಿವೆ. ಒಂದು ವೇಳೆ, ಫೆಡರಲ್ ರಿಸರ್ವ್ ತನ್ನ ಬಡ್ಡಿದರವನ್ನು ಹೆಚ್ಚಿಸಿದ್ದರೆ ಭಾರತದ ಷೇರುಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇತ್ತು. ಭಾರತ ಮಾತ್ರವಲ್ಲ ಇತರ ವಿಶ್ವ ಷೇರುಮಾರುಕಟ್ಟೆಗಳಲ್ಲೂ ಸಂಚಲನಗಳಾಗಬಹುದಿತ್ತು.

ನವೆಂಬರ್ 14ರಂದು ಅಮೆರಿಕದ ಅಕ್ಟೋಬರ್ ತಿಂಗಳ ಹಣದುಬ್ಬರ ಎಷ್ಟೆಂದು ಪ್ರಕಟವಾಗಲಿದೆ. ಅದರ ಮೇಲೆ ಫೆಡರಲ್ ರಿಸರ್ವ್‌ನ ಬಡ್ಡಿದರ ಮುಂದೆ ಯಾವ ಕಡೆ ಹೋಗಬಹುದು ಎಂಬ ಸುಳಿವು ಸಿಗಬಹುದು. ಒಂದು ವೇಳೆ ಹಣದುಬ್ಬರ ನಿರೀಕ್ಷಿತ ರೀತಿಯಲ್ಲಿ ಇಳಿಕೆ ಆಗಿದ್ದರೆ ಬಡ್ಡಿದರ ಏರಿಕೆ ಇರುವುದಿಲ್ಲ ಎನ್ನುವುದು ಖಚಿತವಾಗುತ್ತದೆ. ಹಣದುಬ್ಬರ ಏರಿದ್ದರೆ ಆಗ ಬಡ್ಡಿದರ ಏರಿಕೆಯ ಸಾಧ್ಯತೆ ಇದೆ ಎಂದು ಭಾವಿಸಬಹುದು.

ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ : ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

ಬೆಂಗಳೂರು : ಕಳೆದ 12 ವರ್ಷಗಳಿಂದ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ ಸದಸ್ಯರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಿಕೊಂಡು ಬಂದಿರುತ್ತದೆ.

ದಿನಾಂಕ : 15.10.2023ರಂದು 2022-23ನೇ ಸಾಲಿನಲ್ಲಿ ಶೇ.75ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿರುವ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮಲ್ಲೇಶ್ವರದಲ್ಲಿರುವ ಉಭಯ ವೇದಾಂತ ಪ್ರವರ್ತನ ಸಭಾದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ|| ವಿ. ಪ್ರಭುದೇವ್, ಪ್ರೋಫೆಸರ್ ಹಾಗೂ ನಿರ್ದೇಶಕರು, ಎಂಸಿಎಂ, ಬೆಂಗಳೂರುರವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಬಿ. ರಮೇಶ್‌ರವರು ವಹಿಸಿದ್ದರು.



2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.75ಕ್ಕೂ ಹೆಚ್ಚು ಅಂಕ ಗಳಿಸಿದ 109 ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಸ್ಮರಣ ಫಲಕ ಹಾಗೂ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಪೋಷಕರು, ಆಡಳಿತ ಮಂಡಲಿಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಅಕೋ ಬ್ಯಾಂಕಿಗೆ ಬ್ಯಾಂಕೋ ಬ್ಲೂರಿಬ್ಬನ್ ಪ್ರಶಸ್ತಿ



ಉಡುಪಿ : ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕ್‌ಗೆ ಮಹಾರಾಷ್ಟ್ರದ ಅಮಿಸ್ ಪಬ್ಲಿಕೇಶನ್ ನೀಡುವ ಪ್ರತಿಷ್ಠಿತ 'ಬ್ಯಾಂಕೋ ಬ್ಲೂರಿಬ್ಬನ್ 2023' ಪ್ರಶಸ್ತಿಯನ್ನು ದಿನಾಂಕ : 05.10.2023ರಂದು ಪ್ರಧಾನ ಮಾಡಲಾಯಿತು.

ದಾಮನ್‌ನಲ್ಲಿ ಆಯೋಜಿಸಲಾದ ವಾರ್ಷಿಕ ಶೃಂಗಸಭೆಯಲ್ಲಿ ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣ ಇವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯ ಮಹಾ ಪ್ರಬಂಧಕರಾದ ಶ್ರೀ ಪಿ.ಕೆ ಅರೋರಾರವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಲಿಕೋ ಬ್ಯಾಂಕಿನ ನಿರ್ದೇಶಕರಾದ ಶ್ರೀ ಕೆ. ಶಿವಪ್ರಸಾದ್, ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರಾದ ಶ್ರೀಮತಿ ಶಶಿಕಲಾ ಹಾಗೂ 'ಬ್ಯಾಂಕೋ' ಅಮಿಸ್ ಪಬ್ಲಿಕೇಶನ್‌ನ ಮುಖ್ಯ ಸಂಪಾದಕರಾದ ಶ್ರೀ ಅವಿನಾಶ್ ಶಿಂತ್ರೆ, ಗುಂಡೇಲ್, ಗ್ಯಾಲೆಕ್ಸಿಇನ್ಯಾ, ಪೂನೆ ಇದರ ನಿರ್ದೇಶಕರಾದ ಶ್ರೀ ಅಶೋಕ್ ನಾಯ್ಡು ಉಪಸ್ಥಿತರಿದ್ದರು.

ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಹಕಾರ ಬ್ಯಾಂಕುಗಳ ಪ್ರತಿಕ್ರಿಯೆ ಮತ್ತು ಭಾಗವಹಿಸುವಿಕೆಯನ್ನು ಸ್ವೀಕರಿಸಿದ್ದು, ರಾಷ್ಟ್ರೀಯ ಮಟ್ಟದ ವೇತನದಾರರ ಸಹಕಾರ ಬ್ಯಾಂಕುಗಳ ವಿಭಾಗದಲ್ಲಿ ಅಸಾಧಾರಣ ಸಾಧನೆಗೈದ ಎಲ್.ಐ.ಸಿ. ಎಂಪ್ಲಾಯೀಸ್ ಕೋ. ಆಪರೇಟಿವ್ ಬ್ಯಾಂಕನ್ನು, 2023ರ 'ಬ್ಯಾಂಕೋ ಬ್ಲೂರಿಬ್ಬನ್ 2023' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಲಿಕೋ ಬ್ಯಾಂಕ್ ತನ್ನ ಮುಡಿಗೇರಿಸಿಕೊಂಡಿದೆ.

ಸಹಕಾರ ರಂಗದಲ್ಲಿ ಹೊಸ ಅವಿಷ್ಕಾರದೊಂದಿಗೆ ಉತ್ತಮ ಬ್ಯಾಂಕಿಂಗ್ ಸೇವೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಾ ಬಂದಿದ್ದು, ಹಾಗೂ ಜನರ ಪ್ರಥಮ ಆದ್ಯತೆಯ ಬ್ಯಾಂಕ್ ಆಗಿ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿದೆ.

ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕಿಗೆ 'ಉತ್ತಮ ವೇತನದಾರರ ಸಹಕಾರಿ ಬ್ಯಾಂಕು' ಪ್ರಶಸ್ತಿ

ಉಡುಪಿ : ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕ್ (ಲಿಕೋ ಬ್ಯಾಂಕ್)ಗೆ ಇತ್ತೀಚೆಗೆ ರಾಷ್ಟ್ರೀಯ ಸಹಕಾರ ಬ್ಯಾಂಕುಗಳ ಶೃಂಗ ಸಭೆ 2023 ಮತ್ತು ಬ್ಯಾಂಕಿಂಗ್ ಫ್ರಾಂಟಿಯರ್ಸ್ ಇವರು ಗೋವಾದಲ್ಲಿ ಆಯೋಜಿಸಿದ್ದ "ಪ್ರಾಂಟಿಯರ್ಸ್ ಇನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಅವಾರ್ಡ್ಸ್ 2023" 16ನೇ ವಾರ್ಷಿಕ ಸಮಾರಂಭದಲ್ಲಿ ಉತ್ತಮ ಅನುತ್ಪಾದಕ ಆಸ್ತಿ (NPA) ನಿರ್ವಹಣೆಯ ಬ್ಯಾಂಕ್ ಮತ್ತು ಸಂಪಾದಕರ ಆಯ್ಕೆಯ ಉತ್ತಮ ಮಹಿಳಾ ನಾಯಕತ್ವದ ಬ್ಯಾಂಕ್ ಎಂಬ ಶ್ರೇಣಿಗಳಲ್ಲಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.



ಬ್ಯಾಂಕಿನ ಪರವಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣ ಹಾಗೂ ವೈಯಕ್ತಿಕ ನೆಲೆಯಲ್ಲಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶಶಿಕಲಾ ಪ್ರಶಸ್ತಿಯನ್ನು ಸ್ವೀಕರಿಸಿದರು. ಆ ಪ್ರಶಸ್ತಿ ಪ್ರಧಾನ ಸಮಾರೋಪದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಶ್ರೀ ದಿನೇಶ್‌ಕುಮಾರ್ ಶೆಟ್ಟಿ, ಶ್ರೀ ಉಪೇಂದ್ರ ಪೈ ಹಾಗೂ ಶ್ರೀ ಕೆ. ಶಿವಪ್ರಸಾದ್‌ರವರು ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ವೇತನದಾರರ ಸಹಕಾರ ಬ್ಯಾಂಕುಗಳ ವಿಭಾಗದಲ್ಲಿ ಅಸಾಧಾರಣ ಸಾಧನೆ ಮಾಡಿದ ಮತ್ತು ಎಲ್ಲರ ಹೆಗ್ಗಳಿಕೆಗೆ ಪಾತ್ರವಾದ 'ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕಿಗೆ' 2023ರಲ್ಲಿ ನೀಡಲ್ಪಟ್ಟ ಎರಡನೇ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು ಬ್ಯಾಂಕಿನ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ. ಇದು ಬ್ಯಾಂಕಿಗೂ ಮತ್ತು ಎಲ್ಲಾ ಗ್ರಾಹಕರಿಗೂ ಹೆಮ್ಮೆಯ ವಿಷಯವಾಗಿದೆ.

ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ : ಮರಸೂರು ಶಾಖೆಯ ಪ್ರಾರಂಭ

ಬೆಂಗಳೂರು : ದಿ : 02-11-2023 ರಂದು ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ರಜತ ಮಹೋತ್ಸವವನ್ನು ಆಚರಿಸುತ್ತಿದ್ದು ಈ ವರ್ಷದಲ್ಲಿ ಬ್ಯಾಂಕಿನ ಮೂರು ಹೊಸ ಶಾಖೆಗಳನ್ನು ತೆರೆಯಲಾಗುತ್ತಿದೆ. ಅದರಲ್ಲಿ ಪ್ರಥಮವಾಗಿ ಚಂದಾಪುರ - ಆನೇಕಲ್ ಮುಖ್ಯರಸ್ತೆಯ ಮರಸೂರು ಗೇಟ್‌ನಲ್ಲಿರುವ ಮರಸೂರು ಶಾಖೆಯನ್ನು ರಾಜ್ಯದ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರಡ್ಡಿಯವರು ಉದ್ಘಾಟಿಸುವ ಮೂಲಕ ಹೊಸ ಶಾಖೆಯ ವ್ಯವಹಾರಗಳಿಗೆ ಚಾಲನೆ ನೀಡಿದರು.

ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಶಿವಣ್ಣನವರು ಹಾಗೂ ಮರಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀ ಸಿ. ರಮೇಶ್ ರೆಡ್ಡಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ. ಸದಾಶಿವರೆಡ್ಡಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯರು, ಸಲಹಾ ಸಮಿತಿ ಹಾಗೂ ಹಿರಿಯ ಸದಸ್ಯರು, ಮರಸೂರು, ಚಂದಾಪುರ, ಆನೇಕಲ್ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸಮಾರಂಭದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ ಬ್ಯಾಂಕಿನ ಒಟ್ಟು ವ್ಯಾಪಾರ ವಹಿವಾಟುಗಳು ರೂ.632 ಕೋಟಿಗಳಿಗೆ ಮೀರಿದ್ದು, ಸತತವಾಗಿ ಲಾಭವನ್ನು ಗಳಿಸುವ ಮೂಲಕ ಸದಸ್ಯರಿಗೆ ಉತ್ತಮ ಲಾಭಾಂಶವನ್ನು ವಿತರಿಸಲಾಗುತ್ತಿದ್ದು,



ಗ್ರಾಹಕರು ಮತ್ತು ಸದಸ್ಯರ ವಿಶ್ವಾಸವನ್ನು ಗಳಿಸಿದೆ. ಯು.ಪಿ.ಐ ಸಹಿತವಾಗಿ ಎಲ್ಲಾ ರೀತಿಯ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳಾದ ಫೋನ್-ಪೇ, ಗೂಗಲ್‌ಪೇ ಮತ್ತಿತರ ಸೇವೆಗಳನ್ನು ಒದಗಿಸಲಾಗುತ್ತಿದೆ.

ಬ್ಯಾಂಕಿನ ಮರಸೂರು ಶಾಖೆಯ ಪ್ರಾರಂಭದಿಂದ ಆನೇಕಲ್ ತಾಲ್ಲೂಕಿನ ಗ್ರಾಹಕರಿಗೆ ವ್ಯವಹಾರಿಸಲು ಬಹಳಷ್ಟು ಅನುಕೂಲವಾಗಿದೆ. ಆದ್ದರಿಂದ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರನ್ನು ಶಾಖೆಯಲ್ಲಿ ಪರಿಚಯಿಸಿ ಖಾತೆಯನ್ನು ತೆರೆದು ಉತ್ತಮ ವ್ಯವಹಾರಗಳನ್ನು ನಡೆಸಲು ಸಭೆಯಲ್ಲಿ ಹಾಜರಿದ್ದ ಗ್ರಾಹಕರನ್ನು ಕೋರಿದರು.

ರೂ. 2,000 ಬದಲಾಯಿಸಿಕೊಳ್ಳಲು ಮತ್ತೊಂದು ಅವಕಾಶ

ನವದೆಹಲಿ : 2023 ಸೆಪ್ಟೆಂಬರ್ 30 ರೊಳಗೆ 2,000 ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ದೇಶದ ಜನರಿಗೆ ತಿಳಿಸಲಾಗಿತ್ತು. ಮತ್ತೆ ಅವಕಾಶ ವಿಸ್ತರಿಸಿದ್ದ ಆರ್‌ಬಿಐ ಮೇ 23ರಿಂದ ಅಕ್ಟೋಬರ್ 15 ರವರೆಗೆ ಸಮೀಪದ ಬ್ಯಾಂಕಿಗೆ ತೆರಳಿ ನೋಟು ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಆದರೆ ಒಂದು ಬಾರಿಗೆ 20 ಸಾವಿರ ರೂಪಾಯಿ ಮಾತ್ರ ಬದಲಾವಣೆ ಮಾಡಿಕೊಳ್ಳಬಹುದು ಎನ್ನುವ ಷರತ್ತನ್ನು ಜೊತೆಯಲ್ಲೇ ಹಾಕಿತ್ತು.



ಈ ಹಿಂದೆ ನೀಡಿದ ಅವಧಿಯಲ್ಲಿ 2,000 ರೂ. ನೋಟುಗಳನ್ನು ಬದಲಾಯಿಸಲು ಸಾಧ್ಯವಾಗದ ಜನರಿಗೆ ಆರ್‌ಬಿಐ ಹೆಚ್ಚಿನ ಸಮಯಾವಕಾಶ ನೀಡಿದ್ದು, ಜನರು ಈಗ ತಮ್ಮಲ್ಲಿ ಇದ್ದ ನೋಟುಗಳನ್ನು ಕೇಂದ್ರೀಯ ಬ್ಯಾಂಕಿನ ನಿರ್ದಿಷ್ಟ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಒಂದು ವೇಳೆ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಕಚೇರಿಗಳಿಂದ ದೂರವಿರುವವರು ಪೋಸ್ಟ್ ಅಂದರೆ ಅಂಚೆ ಕಚೇರಿಯ ಮೂಲಕ ನೋಟುಗಳನ್ನು ಕಳುಹಿಸಬಹುದಾಗಿದೆ.

ಈ ಬಗ್ಗೆ ಆರ್‌ಬಿಐ ಪ್ರಾದೇಶಿಕ ನಿರ್ದೇಶಕ ರೋಹಿತ್ ಪಿ ದಾಸ್ ಮಾಹಿತಿ ನೀಡಿದ್ದು, ಗ್ರಾಹಕರು 2,000 ರೂಪಾಯಿ ನೋಟುಗಳನ್ನು ಪೋಸ್ಟ್ ಮಾಡಿ ಖಾತೆಯಲ್ಲಿ ನೇರ ಕ್ರೆಡಿಟ್ ಮಾಡಿಕೊಳ್ಳಲು ಆರ್‌ಬಿಐ ಜನರಿಗೆ ನೆರವಾಗುತ್ತಿದೆ.

ಈ ಮೂಲಕ ಜನರು ನೋಟು ವಿನಿಮಯ ಮಾಡಿಕೊಳ್ಳಲು ನಿರ್ದಿಷ್ಟ ಶಾಖೆಗಳಿಗೆ ತೆರಳುವ ಅಥವಾ ಅಲ್ಲಿ ಸರದಿಯಲ್ಲಿ ನಿಲ್ಲುವ ಸಮಸ್ಯೆಗಳು ದೂರವಾಗುತ್ತದೆ" ಎಂದು ತಿಳಿಸಿದ್ದಾರೆ. ಜನರು ತಮ್ಮ ಬ್ಯಾಂಕ್ ಮಾಹಿತಿಯನ್ನು ವಿವರವಾಗಿ ನೀಡಿ ನೋಟುಗಳನ್ನು ಅಂಚೆ ಮೂಲಕ ಕಳುಹಿಸಿ ನೇರವಾಗಿ ತಮ್ಮ ಖಾತೆಗೆ ಹಣ ಜಮಾ ಮಾಡಿಕೊಳ್ಳಬಹುದಾಗಿದೆ.

ಆರ್‌ಬಿಐ ಟ್ರೆಪಲ್ ಲಾಲಾಕ್ ರೆಸೆಪ್ಷನ್ ಎನ್ನುವ ಅವಕಾಶವನ್ನು ಜನರಿಗೆ ನೀಡುತ್ತಿದೆ. 2,000 ರೂಪಾಯಿ ನೋಟು ವಿನಿಮಯ ಮಾಡಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ಬಯಸಿದರೆ ಅದಕ್ಕೆ ಆರ್‌ಬಿಐ ಪ್ರತ್ಯೇಕವಾದ ಅವಕಾಶವನ್ನು ಕೂಡಾ ನೀಡುತ್ತಿದೆ. ನೀವು ಟ್ರೆಪಲ್ ಲಾಕ್ ರೆಸೆಪ್ಷನ್ ಅಥವಾ ಟಿಎಲ್‌ಆರ್ ಫಾರ್ಮ್ ಅನ್ನು ಭರ್ತಿ ಮಾಡಿ ಅವಕಾಶ ಪಡೆದುಕೊಳ್ಳಬಹುದಾಗಿದೆ.

2,000 ರೂಪಾಯಿ ನೋಟುಗಳನ್ನು ಆರ್‌ಬಿಐನ ಪ್ರಾದೇಶಿಕ ಕಚೇರಿಗಳಿಗೆ ಭೇಟಿ ನೀಡಿ ಸಹ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಅಹಮದಾಬಾದ್, ಬೆಂಗಳೂರು, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುಹಾಪಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂನಲ್ಲಿರುವ ಆರ್‌ಬಿಐ ಶಾಖೆಗಳಲ್ಲಿ 2,000 ರೂ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ಠೇವಣಿ ಇಡಬಹುದಾಗಿದೆ.



70ನೇ ಅಖಿಲ ಭಾರತ ಸಹಕಾರ ಸಪ್ತಾಹ-2023

ಈ ಬಾರಿಯ ಸಹಕಾರ ಸಪ್ತಾಹದ ಧ್ಯೇಯ: 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು

7 ದಿನಗಳ ಆಚರಣೆಯ ಶೀರ್ಷಿಕೆಗಳು

14.11.2023, ಮಂಗಳವಾರ	ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು.
15.11.2023, ಬುಧವಾರ	ಸಾಲೇತರ ಸಹಕಾರ ಸಂಘಗಳ ಪುನಃಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ.
16.11.2023, ಗುರುವಾರ	ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಮತ್ತು ಉನ್ನತೀಕರಣ.
17.11.2023, ಶುಕ್ರವಾರ	ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳು.
18.11.2023, ಶನಿವಾರ	ಸಾರ್ವಜನಿಕ- ಖಾಸಗಿ - ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವುದು.
19.11.2023, ಭಾನುವಾರ	ಮಹಿಳೆಯರು, ಯುವಜನ ಮತ್ತು ಅಬಲವರ್ಗಕ್ಕೆ ಸಹಕಾರ ಸಂಸ್ಥೆಗಳು.
20.11.2023, ಸೋಮವಾರ	ಸಹಕಾರ ಶಿಕ್ಷಣ, ತರಬೇತಿಯ ಪರಿಷ್ಕರಣೆ.

ದಿನಾಂಕ	ಸಹಕಾರ ಸಪ್ತಾಹದ ದಿನ	ಆಚರಿಸುವ ಸಂಸ್ಥೆಗಳು	ಸ್ಥಳ
15.11.2023 ಬುಧವಾರ	ಸಾಲೇತರ ಸಹಕಾರ ಸಂಘಗಳ ಪುನಃಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ. Revitalization of Non-Credit Co-operatives and financial inclusion.	ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಕರ್ನಾಟಕ ರಾಜ್ಯ ಸಹಕಾರ ಎಣ್ಣೆ ಬೀಜ ಬೆಳಗಾರರ ಮಹಾಮಂಡಳ ನಿ., ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ನಿ., ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿ., ಇವುಗಳ ನೇತೃತ್ವದಲ್ಲಿ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ನಿ., ಇವುಗಳ ಸಹಯೋಗದೊಂದಿಗೆ ಸ್ಥಳೀಯವಾಗಿ ಸ್ಥಳೀಯ ಜಿಲ್ಲಾ ಸಹಕಾರ ಯೂನಿಯನ್ ಸ್ಥಳೀಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು ಸ್ಥಳೀಯ ಪಟ್ಟಣ ಸಹಕಾರ ಬ್ಯಾಂಕು ಸ್ಥಳೀಯ ತಾಲ್ಲೂಕು ಮಾರಾಟ ಸಹಕಾರ ಸಂಘ, ಸ್ಥಳೀಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಸ್ಥಳೀಯ ಮಹಿಳಾ ಸಹಕಾರ ಬ್ಯಾಂಕು/ಸಂಘಗಳು ಸ್ಥಳೀಯ ಗ್ರಾಹಕ ಸಹಕಾರ ಸಂಘಗಳು, ಸ್ಥಳೀಯ ಸಹಕಾರ ಸಕ್ಕರೆ ಕಾರ್ಖಾನೆಗಳು, ಸ್ಥಳೀಯ ಹಾಲು ಒಕ್ಕೂಟ, ಸ್ಥಳೀಯ ಪತ್ತಿನ ಸಹಕಾರ ಸಂಘಗಳು, ಸ್ಥಳೀಯ ಸಂಸ್ಕರಣ ಸಹಕಾರ ಸಂಘಗಳು ಸ್ಥಳೀಯ ಸಹಕಾರ ಸಂಘ ಸಂಸ್ಥೆಗಳು ಇತರೇ ಎಲ್ಲಾ ಸೌಹಾರ್ದ ಹಾಗೂ ಸಹಕಾರ ಸಂಸ್ಥೆಗಳು	ರಾಯಚೂರು

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಪ್ರಸ್ತುತ ನಾವು ಬೇರೆ ಬ್ಯಾಂಕುಗಳಿಂದ ಸಾಲಗಳನ್ನು ಸ್ವಾಧೀನಪಡಿಸಿಕೊಳ್ಳುವ (Takeover of Loans) ಸೌಲಭ್ಯವನ್ನು ನಮ್ಮ ಸದಸ್ಯರಿಗೆ ನೀಡುತ್ತಿಲ್ಲ. ಈ ಸೌಲಭ್ಯವನ್ನು ನಮ್ಮ ಸದಸ್ಯರಿಗೆ ಒದಗಿಸಲು ಉದ್ದೇಶಿಸಿದ್ದೇವೆ. ಈ ಸಂಬಂಧದಲ್ಲಿ, ಸಾಲಗಳ ಟೇಕ್ ಒವರ್ ಸೌಲಭ್ಯವನ್ನು ಕಾರ್ಯಗತಗೊಳಿಸಲು ಮಾರ್ಗಸೂಚಿಗಳು ಅಥವಾ ಚೌಕಟ್ಟನ್ನು ನಮಗೆ ಕಳುಹಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ.

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 17(ಡಿ) ರೀತ್ಯಾ ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆಯುವಂತಿಲ್ಲ. ನಿಮ್ಮ ಸದಸ್ಯ ಬೇರೆ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ / ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸಾಲ ಪಡೆದಿದ್ದರೆ, ಆತ ಕಾಯ್ದೆಯ ಪ್ರಾಪ್ತವಾದವನು ಉಲ್ಲಂಘಿಸಿದ್ದಾನೆ ಎಂದು ಭಾವಿಸಬೇಕು. ಈ ಬಗ್ಗೆ ಸದಸ್ಯನಿಂದ ವಿವರಣೆ ಕೇಳಿ ನ್ಯಾಯೋಚಿತ ಕ್ರಮಕೈಗೊಳ್ಳಬೇಕು. ಬೇರೆ ಬ್ಯಾಂಕುಗಳಿಂದ ಸಾಲಗಳನ್ನು ಟೇಕ್‌ಒವರ್ ಮಾಡುವ ಬ್ಯಾಂಕು ಈ ಬಗ್ಗೆ ಮಂಡಳಿ ಅನುಮೋದಿತ ನೀತಿಯನ್ನು ರೂಪಿಸಬೇಕು. ಯಾವ ಸಾಲಗಳನ್ನು ಟೇಕ್‌ಒವರ್ ಮಾಡಬಹುದು, ಯಾರ ಮಂಜೂರಾತಿ ಅಗತ್ಯ, ಟೇಕ್‌ಒವರ್ ಮಾಡಿದ ಸಾಲಗಳ ಉಸ್ತುವಾರಿ ವ್ಯವಸ್ಥೆ, ಸಿಬ್ಬಂದಿ ಹೊಣೆಗಾರಿಕೆಯ ಪರೀಕ್ಷೆ ವಿಧಾನ, ಆಡಳಿತ ಮಂಡಳಿಯ ಸಮೀಕ್ಷೆ ಮುಂತಾದ ವಿಷಯಗಳು ನೀತಿಯ ಭಾಗವಾಗಿರಬೇಕು. ಸಾಲದ ಖಾತೆಯನ್ನು ಬೇರೆ ಬ್ಯಾಂಕಿನಿಂದ ಟೇಕ್‌ಒವರ್ ಮಾಡುವ ಮುನ್ನ ಖಾತೆ ಸ್ಟ್ಯಾಂಡರ್ಡ್ ಆಗಿದೆಯೆಂದು ಖಾತರಿಪಡಿಸಿಕೊಳ್ಳಬೇಕಲ್ಲದೆ ಹಾಲಿ ಬ್ಯಾಂಕಿನಿಂದ ಸಾಲದ ಖಾತೆ ಬಗ್ಗೆ ಪೂರ್ಣ ವಿವರ ಪಡೆಯಬೇಕು. “ಇತರ ಸೊಸೈಟಿ / ಬ್ಯಾಂಕುಗಳ ಸಾಲ ತೀರಿಸಲು” ಎಂಬ ಕಾರಣ ನೀಡಿ ಸಾಲಗಳನ್ನು ಟೇಕ್‌ಒವರ್ ಮಾಡಬಾರದು.

02. ಪಟ್ಟಣ ಸಹಕಾರ ಬ್ಯಾಂಕಿನ ಹೆಸರಿಗೆ ಮತ್ತು ಅದರ ಉಪವಿಧಿಗಳಿಗೆ ತಿದ್ದುಪಡಿ ತರುವ ಮುನ್ನ ಭಾರತೀಯ ರಿಜರ್ವ್ ಬ್ಯಾಂಕಿನ ಪೂರ್ವಾನುಮತಿ ಅಗತ್ಯ ಎಂದು ತನ್ನ ದಿನಾಂಕ ಅಕ್ಟೋಬರ್ 30, 2023ರ ಸುತ್ತೋಲೆಯಲ್ಲಿ ತಿಳಿಸಿದೆ. ಬ್ಯಾಂಕಿನ ಉಪವಿಧಿಗಳಿಗೆ ಆಗಾಗ ಮಾಡುವ ಎಲ್ಲಾ ತಿದ್ದುಪಡಿಗಳನ್ನು ರಿಜಿಸ್ಟ್ರಾರರ ಅನುಮತಿಗೆ ಸಲ್ಲಿಸುವ ಮುನ್ನ ರಿಜರ್ವ್ ಬ್ಯಾಂಕಿನ ಪೂರ್ವಾನುಮತಿ (ಎನ್.ಒ.ಸಿ.) ಅಗತ್ಯವೇ? ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 12ರ ರೀತ್ಯಾ ಕಾಯ್ದೆ / ಅಧಿನಿಯಮಗಳಿಗೆ ತಿದ್ದುಪಡಿಯಾದ 90ದಿನಗಳೊಳಗೆ ಉಪವಿಧಿಗೆ ತಿದ್ದುಪಡಿ ಮಾಡುವುದು ಅಗತ್ಯ. ರಿಜರ್ವ್ ಬ್ಯಾಂಕಿನ ಮಾರ್ಗಸೂಚಿ ಪಾಲಿಸಿದರೆ, ಕಾಯ್ದೆಗೆ ತಿದ್ದುಪಡಿಯಾದ 90 ದಿನಗಳೊಳಗೆ ಉಪವಿಧಿಯ ತಿದ್ದುಪಡಿ ಅಸಂಭವ. ಈ ಬಗ್ಗೆ ಮಾರ್ಗದರ್ಶನ ನೀಡಿ.

– ಶಿವ ಸಹಕಾರ ಬ್ಯಾಂಕ್ ಲಿ., ಶಿಕಾರಿಪುರ.

ಉತ್ತರ : ಬ್ಯಾಂಕಿಂಗ್ ನಿಯಂತ್ರಣಕಾಯ್ದೆ 1949ಗೆ ಇಸವಿ 2020ರಲ್ಲಿ ಆದ ತಿದ್ದುಪಡಿಯ ನಂತರ ಕಾಯ್ದೆಯ ಕಲಂ 49ಬಿ ಮತ್ತು 49ಸಿಯ ಪ್ರಾವಾದಾನಗಳು ಪಟ್ಟಣ ಸಹಕಾರ ಬ್ಯಾಂಕುಗಳಿಗೂ ಅನ್ವಯವಾಗುವುದಾಗಿ ರಿಜರ್ವ್ ಬ್ಯಾಂಕು

ತನ್ನ ದಿನಾಂಕ ಅಕ್ಟೋಬರ್ 30, 2023ರ ಸುತ್ತೋಲೆಯಲ್ಲಿ ಹೇಳಿದೆ. ಬ್ಯಾಂಕುಗಳ ಹೆಸರಿಗೆ ಯಾವುದೇ ಬದಲಾವಣೆ ಮಾಡುವ ಮುನ್ನ ರಿಜರ್ವ್ ಬ್ಯಾಂಕಿನ ಪೂರ್ವಾನುಮತಿ ಅಗತ್ಯ ಎಂದು ಈ ಕಾಯ್ದೆಯ ಕಲಂ 49ಬಿ ಹೇಳುತ್ತದೆ. ಬ್ಯಾಂಕಿನ ಮೆಮೋರಂಡಂ ಆಫ್ ಅಸೋಸಿಯೇಷನ್‌ಗೆ ಯಾವುದೇ ತಿದ್ದುಪಡಿ ತರುವ ಮುನ್ನ ರಿಜರ್ವ್ ಬ್ಯಾಂಕಿನ ಎನ್.ಒ.ಸಿ. (ಪೂರ್ವಾನುಮತಿ) ಅಗತ್ಯ ಎಂದು ಕಾಯ್ದೆಯ ಕಲಂ 49ಸಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಕಾಯ್ದೆಗೆ 2020ರಲ್ಲಿ ಆದ ತಿದ್ದುಪಡಿಯಂತೆ ಪಟ್ಟಣ ಸಹಕಾರ ಬ್ಯಾಂಕುಗಳ ಉಪವಿಧಿಗಳು ಇತರ ಬ್ಯಾಂಕುಗಳ ಮೆಮೋರಂಡಂ ಆಫ್ ಅಸೋಸಿಯೇಷನ್‌ಗೆ ಸರಿಸಮವಾಗಿವೆ. ತಾಂತ್ರಿಕವಾಗಿ ಹೇಳುವುದಾದರೆ, ಕಾಯ್ದೆಯ ಪ್ರಾವಾದಾನದ ಪ್ರಕಾರ ಬ್ಯಾಂಕಿನ ಉಪವಿಧಿಗೆ ಆಗುವ ಎಲ್ಲಾ ತಿದ್ದುಪಡಿಗಳನ್ನು ರಿಜಿಸ್ಟ್ರಾರರಿಗೆ ಸಲ್ಲಿಸುವ ಮೊದಲು ರಿಜರ್ವ್ ಬ್ಯಾಂಕಿನ ಎನ್.ಒ.ಸಿ. ಅಗತ್ಯ. ರಿಜರ್ವ್ ಬ್ಯಾಂಕು ತನ್ನ ದಿನಾಂಕ ಅಕ್ಟೋಬರ್ 30, 2023ರ ಸುತ್ತೋಲೆಯಲ್ಲಿ ಬ್ಯಾಂಕಿನ ಹೆಸರು ಬದಲಾವಣೆಯಿಂದಾಗುವ ಉಪವಿಧಿ ತಿದ್ದುಪಡಿಗೆ ಮಾತ್ರ ರಿಜರ್ವ್ ಬ್ಯಾಂಕಿನ ಎನ್.ಒ.ಸಿ ಬೇಕೆಂದು ಹೇಳಿದೆ ಎಂಬುದು ನಮ್ಮ ಅಭಿಪ್ರಾಯ. ಆದ್ದರಿಂದ, ಸಹಕಾರ ಕಾಯ್ದೆ / ನಿಯಮಗಳಿಂದ ಉಪವಿಧಿಗೆ ಆಗುವ ತಿದ್ದುಪಡಿಗೆ ರಿಜರ್ವ್ ಬ್ಯಾಂಕಿನ ಎನ್.ಒ.ಸಿ ಅಗತ್ಯವಿಲ್ಲ. ನಮ್ಮ ಅಭಿಪ್ರಾಯದ ದೃಢೀಕರಣಕ್ಕಾಗಿ ರಿಜರ್ವ್ ಬ್ಯಾಂಕಿಗೆ ಮಹಾಮಂಡಳದಿಂದ ಪತ್ರ ಬರೆಯಲಿದ್ದೇವೆ.

03. ರೂ.50 ಲಕ್ಷಕ್ಕೂ ಮೀರಿದ ಅವಧಿ ಠೇವಣಿ ಮೇಲೆ ಭೇದಾತ್ಮಕ (Differential) ಬಡ್ಡಿದರವನ್ನು ನೀಡಲು ಯೋಚಿಸುತ್ತಿದ್ದೇವೆ. ಈ ರೀತಿ ಮಾಡಬಹುದೇ? ಒಂದು ಪಾಲುದಾರಿಕೆ ಸಂಸ್ಥೆ ರೂ.50 ಲಕ್ಷವನ್ನು ಎರಡು ವರ್ಷ ಅವಧಿಗೆ ಕರೆಯಲಾಗದ ಠೇವಣಿ (Un Callable Deposit) ಇಡುವುದಾಗಿಯೂ ಅವರಿಗೆ ವಿಶೇಷ ಬಡ್ಡಿದರ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇವರ ಬೇಡಿಕೆಯನ್ನು ಒಪ್ಪಬಹುದೇ?

– ಚಾರ್ಟರ್ಡ್ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ರೂ.15 ಲಕ್ಷಕ್ಕಿಂತ ಮೇಲಿನ ಅವಧಿ ಠೇವಣಿಯನ್ನು ಬೃಹತ್ ಠೇವಣಿ (Bulk deposit)ಯೆಂದು ಪರಿಗಣಿಸಲಾಗುವುದು ಮತ್ತು ಪಟ್ಟಣ ಸಹಕಾರ ಬ್ಯಾಂಕುಗಳು ಠೇವಣಿಯ ಅವಧಿ ಮತ್ತು ಮೊತ್ತಕ್ಕೆ ಸಂಬಂಧಿಸಿದಂತೆ ಭೇದಾತ್ಮಕ ಬಡ್ಡಿದರವನ್ನು ನೀಡಬಹುದು. ಯಾವುದೇ ಶಾಖೆಯಲ್ಲಿ ಅದೇ ದಿನಾಂಕದಂದು ಸ್ವೀಕರಿಸಿದ ಠೇವಣಿ ಮೇಲೆ ಪಾವತಿಸಿದ ಬಡ್ಡಿಯ ವಿಷಯದಲ್ಲಿ ಒಂದು ಠೇವಣಿ ಮತ್ತು ಅದೇ ಮೊತ್ತದ ಇನ್ನೊಂದು ಠೇವಣಿ ನಡುವೆ ಯಾವುದೇ ತಾರತಮ್ಯವನ್ನು ಹೊಂದಿರಬಾರದು. ಬ್ಯಾಂಕು ಯಾವುದೇ ಮೊತ್ತದ ಕರೆಯಲಾಗದ (ಅಕಾಲಿಕ ವಾಪಸಾತಿ ಇಲ್ಲದ) ಅವಧಿ ಠೇವಣಿಯನ್ನು ನೀಡಬಹುದು ಮತ್ತು ಅಂತಹ ಠೇವಣಿಗಳಿಗೆ ಸಾಮಾನ್ಯ ಅವಧಿ ಠೇವಣಿಗಿಂತ ಅಧಿಕ ದರದಲ್ಲಿ ಬಡ್ಡಿ ಪಾವತಿಸಬಹುದು. ರಿಜರ್ವ್ ಬ್ಯಾಂಕಿನ ದಿನಾಂಕ ಅಕ್ಟೋಬರ್ 26, 2023ರ ಆದೇಶದಂತೆ ರೂ. ಒಂದು ಕೋಟಿ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ವೈಯಕ್ತಿಕ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಂದ ಸ್ವೀಕರಿಸುವ ಠೇವಣಿಗಳಿಗೆ ಕಡ್ಡಾಯವಾಗಿ ಕರೆಯಲಾಗದ ಷರತ್ತು ಇರಬಾರದು. ಅಂದರೆ, ಅವರಿಂದ ಸ್ವೀಕರಿಸಿದ ರೂ. ಒಂದು ಕೋಟಿವರೆಗಿನ ಠೇವಣಿಗಳಿಗೆ ಅವಧಿಗೆ ಮುನ್ನ ವಾಪಸಾತಿ ಸೌಲಭ್ಯವಿರಲೇಬೇಕು. ಪಾಲುದಾರಿಕೆ ಸಂಸ್ಥೆ ಅಥವಾ ಇತರ ಸಂಸ್ಥೆಗಳಿಂದ ಯಾವುದೇ ಮೊತ್ತಕ್ಕೂ ಕರೆಯಲಾಗದ ಅವಧಿ ಠೇವಣಿಯನ್ನು ಸ್ವೀಕರಿಸಬಹುದಲ್ಲದೆ, ಠೇವಣಿ ಮೇಲೆ ಹೆಚ್ಚಿಗೆ ದರದಲ್ಲಿ ಬಡ್ಡಿಯನ್ನು ಪಾವತಿಸಬಹುದು. ಈ ಸೌಲಭ್ಯಗಳನ್ನು ನೀಡುವ ಬ್ಯಾಂಕು ಒಂದು ನೀತಿಯನ್ನು ತಯಾರಿಸಬೇಕು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಈ ದೀಪಾವಳಿಯಲ್ಲಿ ಮಣ್ಣಿನಲ್ಲಿ ನೆಟ್ಟರೆ ಮೊಳಕೆಯೊಡೆಯುವ ಪಟಾಕಿಗಳು ಹೆಚ್ಚು ಸದ್ದು ಮಾಡಲಿವೆ. ಬೀಜ ಗಣೇಶ, ಸಾವಯವ ಹೋಳಿ ಬಣ್ಣ ಮತ್ತು ಪರಿಸರ ಸ್ನೇಹಿ ರಾಖಿಗಳ ನಂತರ, ಗದ್ದಲದ ಮತ್ತು ಹಾನಿಕಾರಕ ಪಟಾಕಿಗಳಿಂದ ದೂರವಿರಲು ಜನ ನಿರ್ಧರಿಸುತ್ತಿದ್ದಾರೆ ಎಂದು ನೆಡುವ ಪಟಾಕಿಗಳನ್ನು ಮಾರಾಟ ಮಾಡುವ ಸೀಡ್ ಪೇಪರ್ ಇಂಡಿಯಾದ ಸಂಸ್ಥಾಪಕ ರೋಶನ್ ರೇ ಹೇಳಿದ್ದಾರೆ.
- 96 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಉತ್ತಿಮ್ ಲಾಲ್ ಸಿಂಗ್ ಅವರು ಪಿಂಚಣಿ ಮಂಜೂರಾತಿಗಾಗಿ ನಾಲ್ಕು ದಶಕಗಳ ಕಾಲ ಕಾಯುವಂತೆ ಮಾಡಿದ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್, 1980ರಿಂದ ಪಿಂಚಣಿ ಮೊತ್ತ ಮತ್ತು ಅದಕ್ಕೆ ವಾರ್ಷಿಕ ಶೇ. 6ರ ಬಡ್ಡಿಯೊಂದಿಗೆ ನೀಡುವಂತೆ ಕೇಂದ್ರಕ್ಕೆ ಆದೇಶಿಸಿದೆ.
- ದೇವನಹಳ್ಳಿ ಬಳಿ ಇರುವ 400 ವರ್ಷಗಳಿಗಿಂತಲೂ ಹಳೆಯ ಹಣಸೆ ತೋಮ ಉಳಿಸಿ ಅಭಿವೃದ್ಧಿಪಡಿಸಿ ಆ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸುವಂತೆ ಅಧಿಕಾರಿಗಳಿಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಸೂಚಿಸಿದ್ದಾರೆ.

- ಹರಿಯಾಣದ ಪಂಚಕುಲದಲ್ಲಿರುವ ಮಿಟ್ಸ್ ಹೆಲ್ತ್ಕೇರ್ ಫಾರ್ಮಾಸ್ಯೂಟಿಕಲ್ ಕಂಪನಿ ತನ್ನ 12 ಉದ್ಯೋಗಿಗಳ ಕಠಿಣ ಪರಿಶ್ರಮ ಮತ್ತು ನಿಷ್ಠೆಗೆ ಕಾರುಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಿದೆ.
- ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ದೆಹಲಿ ಎನ್‌ಸಿಆರ್ ಸೇರಿದಂತೆ ಹಲವೆಡೆ ಕಂಪನದ ಅನುಭವವಾಗಿದೆ ಎಂದು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
- ತಮಿಳುನಾಡಿನ ಕಡಲೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಕೂಲಿ ಕಾರ್ಮಿಕ 38 ವರ್ಷದ ಶಕ್ತಿವೇಲ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸಿಕೊಡುವ ಮೂಲಕ ವಿರುದಾಚಲಂನ ಪೊಲೀಸರು ಮಾನವೀಯತೆಯನ್ನು ತೋರಿಸಿದ್ದಾರೆ.
- ನವದೆಹಲಿಯ ಏಳು ವರ್ಷದ ಬಾಲಕನ ಆಟವಾಡುತ್ತಾ ನುಂಗಿದ್ದ ಸೂಜಿ ಶ್ವಾಸಕೋಶದಲ್ಲಿ ಸಿಲುಕಿತ್ತು. ನವದೆಹಲಿಯ ಏಮ್ಸ್ ಮಕ್ಕಳ ಶಸ್ತ್ರ ಚಿಕಿತ್ಸಕರು ಮ್ಯಾಗ್ನೆಟಿಕ್ ಸರ್ಜರಿ ಅದನ್ನು ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಆರ್‌ಬಿಐಗೆ ಧನ್ಯವಾದಗಳು : ಬೆಳಗ್ಗೆ 8 ಗಂಟೆಯ ಮುನ್ನ ಹಾಗೂ ಸಂಜೆ 7 ಗಂಟೆಯ ಬಳಿಕ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಸಾಲ ಪಡೆದ ಗ್ರಾಹಕರಿಗೆ ಕರೆ ಮಾಡುವಂತಿಲ್ಲ ಹಾಗೂ ಯಾವುದೇ ತೆರನಾದ ಅಸಮಂಜಸವಲ್ಲದ ಮೊಬೈಲ್ ಸಂದೇಶ ಕಳುಹಿಸುವುದು, ಗ್ರಾಹಕರಿಗೆ ಬೆದರಿಕೆ ಹಾಕುವುದನ್ನು ಮಾಡಬಾರದು ಎಂದು ಆರ್‌ಬಿಐ ಎಚ್ಚರಿಸಿದೆ. ಗ್ರಾಹಕರ ಹಿತ ರಕ್ಷಣೆ ಮಾಡಿದ ಆರ್‌ಬಿಐಗೆ ಧನ್ಯವಾದಗಳು.

►► ಗಂಗಾಧರಪ್ಪ ಎಂ., ಶಿವಮೊಗ್ಗ

ಸಾಲಗಾರರಿಗೆ ಕಹಿಯಾಗಿದೆ : ಆರ್‌ಬಿಐ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ 2022ರಿಂದ ರೆಪೋ ದರವನ್ನು ಒಟ್ಟು ಶೇ.2.50ರಷ್ಟು ಏರಿಕೆ ಮಾಡಿದೆ. ಇದರಿಂದಾಗಿ ಸಾಲದ ಮೇಲಿನ ಬಡ್ಡಿ ದರವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ತಮ್ಮ ಸಾಲದ ಇಎಂಐ ಹೊರೆ ತಗ್ಗುತ್ತದೆ ಎನ್ನುವ ನಿರೀಕ್ಷೆಯಲ್ಲಿರುವ ಸಾಲಗಾರರಿಗೆ ಕಹಿಯಾಗಿದೆ.

►► ಮಲ್ಲಿಕಾರ್ಜುನ ಪಾಟೀಲ, ಹಾವೇರಿ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore – 560027.